



0602/2053/1002

**VI Semester 3 Yr. LL.B./X Semester 5 Yrs. B.A. LL.B./B.B.A. LL.B./
III Semester 3 Yr. LL.B./VII Semester 5 Yr. B.A. LL.B. (Maj.-Min.)/
B.B.A. LL.B. (New) Examination, December 2017
LAW OF TAXATION**

Duration : 3 Hours

Max. Marks : 100

- Instructions :** 1. Answer Q. No.9 and **any five** of the remaining questions.
2. Q. No. 9 carries **20** marks and the remaining questions carry **16** marks each.
3. Answers should be written either in **English** or **Kannada** completely.

- Q. No. 1. What are the incomes chargeable under income from salary ?
And state the deduction from salary. Marks : 16
ವೇತನ ಶೀರ್ಷಿಕೆಯಲ್ಲಿ ಬರುವ ಆದಾಯಗಳು ಯಾವುವು ಮತ್ತು ಅದಕ್ಕಿರುವ ಕಳಿಕೆಗಳನ್ನು ತಿಳಿಸಿರಿ.
- Q. No. 2. Explain the various types of assessments under Income Tax Act, 1961. Marks : 16
ಆದಾಯಕರ ಅಧಿನಿಯಮ 1961ರ ಅಡಿಯಲ್ಲಿ ವಿವಿಧ ತರಹದ ಕರ ನಿರ್ಧಾರಗಳನ್ನು ವಿವರಿಸಿರಿ.
- Q. No. 3. Explain the tax liability of an assessee's with reference to his residential status. Marks : 16
ಕರದಾತರ ಹೊಣೆಗಾರಿಕೆಯನ್ನು ಅವರ ನಿವಾಸ ಸ್ಥಾನಮಾನದ ಅಡಿಯಲ್ಲಿ ವಿವರಿಸಿರಿ.
- Q. No. 4. Briefly explain the provisions relating to set-off and carry forward of losses. Marks : 16
ನಷ್ಟದ ವಜಾವಟ್ಟು ಹಾಗೂ ಮುಂದಕ್ಕೊಯ್ಯುವಿಕೆಗಳಿಗೆ ಸಂಬಂಧಿಸಿದ ಅನುಬಂಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
- Q. No. 5. What is Dual GST Model ? Explain its features. Marks : 16
ದ್ವಿಮುಖಿ ಜಿ.ಎಸ್.ಟಿ. ಮಾದರಿ ಎಂದರೇನು ? ಅದರ ಲಕ್ಷಣಗಳನ್ನು ವಿವರಿಸಿರಿ.
- Q. No. 6. Discuss the method to calculate 'Income from House Property' for Income Tax purposes. Marks : 16
ಆದಾಯ ತೆರಿಗೆ ಉದ್ದೇಶಗಳಿಗಾಗಿ 'ಮನೆ ಆಸ್ತಿಯಿಂದ ಆದಾಯ' ಲೆಕ್ಕ ಹಾಕುವ ಪದ್ಧತಿಯನ್ನು ಚರ್ಚಿಸಿರಿ.

P.T.O.



Q. No. 7. Discuss the provisions under the Customs Act relating to dutiable goods and valuation of goods.

Marks : 16

ಸೀಮಾ ಸುಂಕ ಅಧಿನಿಯಮದಡಿಯಲ್ಲಿ ಸುಂಕ ವಿಧಿಸಬಹುದಾದ ಸರಕುಗಳು ಮತ್ತು ಸರಕುಗಳ ಮೌಲ್ಯಮಾಪನದ ಬಗ್ಗೆ ಇರುವ ಉಪಬಂಧಗಳನ್ನು ಚರ್ಚಿಸಿರಿ.

Q. No. 8. Write notes on **any two** of the following :

Marks : 2×8=16

ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡಕ್ಕೆ ಟಿಪ್ಪಣಿ ಬರೆಯಿರಿ :

a) Short term and long term capital gains.

ಅಲ್ಪಾವಧಿ ಮತ್ತು ದೀರ್ಘಾವಧಿ ಬಂಡವಾಳ ಲಾಭಗಳು.

b) Refund of Income Tax.

ಆದಾಯ ತೆರಿಗೆ ಮರುಪಾವತಿ.

c) Depreciation allowance.

ಸವಕಳಿ ಭತ್ಯೆ.

Q. No. 9. Solve **any two** of the following problems :

Marks : 2×10=20

ಕೆಳಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ಬಿಡಿಸಿರಿ :

a) "A" a resident of India earned agricultural income from England. Is he liable to pay tax on this income under the IT Act 1961 ?

“ಅ” ಎಂಬ ಭಾರತೀಯ ನಿಯತಿಯು ಇಂಗ್ಲೆಂಡಿನಿಂದ ಕೃಷಿ ಮೂಲದ ಆದಾಯ ಗಳಿಸಿದ್ದಾನೆ. ಅವನು ಆದಾಯಕರ ಅಧಿನಿಯಮ 1961ರಡಿಯಲ್ಲಿ ಈ ಆದಾಯದ ಮೇಲೆ ಕೆರ ಸಂದಾಯ ಮಾಡಲು ಬಾಧ್ಯನೇ ?

b) Draw a format showing computation of taxable income under the head "Income from House Property".

“ಮನೆ ಆಸ್ತಿಯಿಂದ ಆದಾಯ” ದಡಿಯಲ್ಲಿ ತೆರಿಗೆಗೊಳಪಡಿಸುವ ಆದಾಯದ ನಮೂನೆಯನ್ನು ಬರೆಯಿರಿ.

c) An assessee was an authorized dealer of Sony Electronic products which were sold to different customers in Karnataka under the direct billing from Sony Ltd. in Delhi. Is there a sale in the course of inter state trade or commerce ? Give reason.

ಕರದಾತನು ಸೋನಿ ವಿದ್ಯುನ್ಮಾನ ಉಪಕರಣಗಳನ್ನು ವಿತರಿಸುವ ಅಧಿಕೃತ ವರ್ತಕನಾಗಿದ್ದು, ಈ ವಸ್ತುಗಳನ್ನು ಡೆಲ್ಲಿಯಲ್ಲಿರುವ ಸೋನಿ ನಿಯಮಿತದಿಂದ ನೇರ ಬಿಲ್ಲಿಂಗ್ ಮಾಡಿಸುವುದರ ಮೂಲಕ ಕರ್ನಾಟಕದಲ್ಲಿ ವಿವಿಧ ಗಿರಾಕಿಗಳಿಗೆ ಉಪಕರಣಗಳನ್ನು ಮಾರಿರುತ್ತಾನೆ. ಈ ಮಾರಾಟವು ಅಂತರರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಕ್ರಿಯೆಯಲ್ಲಿ ನಡೆದ ಮಾರಾಟವಾಗಿದೆಯೇ ? ಕಾರಣ ಸಹಿತ ವಿವರಿಸಿರಿ.